

September 23, 2024

To,

The Manager
Listing Compliance Department
National Stock Exchange of India Limited
Exchange Plaza, Bandra-Kurla Complex,

Bandra (East), Mumbai - 400051

Symbol: MEDIASSIST

To,

The Secretary

Department of Corporate Services

BSE Limited

Phiroze Jeejeebhoy Towers, Dalal Street,

Mumbai - 400001 Scrip Code: 544088

Subject: Regulation 30 of Securities and Exchange Board of India (Listing Obligations &

Disclosure Requirements) Regulations, 2015 - Publication of newspaper

advertisement

Dear Sir / Madam,

In terms of Regulation 30 and other applicable regulations of the SEBI (Listing Obligations & Disclosure Requirements) Regulations, 2015, please find enclosed the copies of the notices to general public by way of advertisements published today i.e., September 23, 2024 in the newspapers namely BUSINESS LINE (English language) and VAARTHA BHARATHI (Kannada language) seeking objections, if any, for shifting of the registered office of the Company from the "State of Karnataka" to the "State of Maharashtra" within the jurisdiction of Registrar of Companies, Mumbai and consequent alteration in the Memorandum of Association of the Company.

This intimation will also be available on the website of the Company.

You are requested to take note of the above.

Yours faithfully,

For Medi Assist Healthcare Services Limited

Simmi Singh Bisht
Chief Compliance Officer & Company Secretary

Phone: +91 - 80 - 6919 0000. Email: ask@mediassist.in web: www.mediassist.in

OUICKLY.

'India to clock 7% growth in FY25 despite headwind



New Delhi: India continues to be a bright spot in an otherwise gloomy global outlook and the country could clock a 7 per cent growth in the current fiscal despite the headwinds, Deloitte South Asia CEO Roma Deloitte South Asia CEO Romal Shetty has said. Shetty, who is the youngest chief executive of a Big Four accounting firm in India, said inflation is reasonably under control, there has been a pick-up in rural demand, and vehicle sales are improving. Pn

on GST rate rationalisation wi meet on September 25 and is expected to discuss tweaking expected to discuss tweaking the tax slabs and rates. The six-member Group of Ministers (GoM), under Bihar Deputy Chief Ministers Samrat Chaudhary, last met on August 22 and submitted a status report to the GST Council on September 9. During the meeting the annel rasked the eeting, the panel tasked the fitment committee, comprising tax officers from the Centre and the States, to analyse the implication of tax rate changes on some items and gather more data. PTI

MFIs may grapple with muted growth, higher stress in FY25

TASK AT HAND. Sa-Dhan to discuss with RBI issues including overleveraging of borrowers

Microfinance institutions (MFIs) who cater to lower in come generating households with small-sized loans are with small-sized loans are likely to see muted growth and higher stress in the cur-rent financial year, experts say, "in QIFY25, heat waves affected most parts of the country, especially the north-ern parts. Due to the excess heat, the field staff could not ern parts. Due to the excess heat, the field staff could not operate normally, causing collection issues. Agricultural production was also affected, especially the wheat crop production, causing lower yield this time," said Jiji Mammen, ED and CEO of Sa-Dhan, a Reserve Bank of India (RBI) recognised self-regulatory body for MFIs. "The other reason for slow growth and recovery was the ongoing elections. We also found that some customers have become overleveraged. In some States (Karnataka, West Bengal and Bihar to some extent), there were cases of borrowers having 5-7 loams from different lenders," he added. According to CareEdge

lenders," he added.

According to CareEdge
Ratings, the average incremental ticket size of MFI
loans had increased to
₹48,322 in Q1FY25 from
₹46,145 in FY24 and ₹41,342
in FY23.



₹48.322 in O1FY25 from ₹46.145 in FY24 and ₹41.342 in FY23

Sa-Dhan is set to meet RBI officials on September 23 to discuss sector updates, latest data and steps taken by the body to ensure borrowers are not getting overleveraged.

To restrain such practices, the SRO, in its annual meeting of MFI CEOs held in July this year, decided that households with an outstanding loan amount of ₹2 lakh will not be eligible for fresh loans, leading to lower disbursements. Already, the overall outstanding loans of MFIs has moderated to ₹4.33 trillion in QIFY25 from ₹4.42 trillion in QIFY24, according trillion in Q4FY24, according to Sa-Dhan data.

Q1FY25 METRICS During Q1FY25, MFIs saw deterioration in the portfolio quality under most buckets,

you are dealing with right set of people and there is a wider understanding and agree-ment that there has to be financial prudence both from lenders' and borrowers' side, as an industry we are protec-ted," said Shalab Saxena, MD

ted," said Shalab Saxena, MD
of Spandana Sphoorty,
Saxena said employee attrition had become a major
issue for the first time in the
MFI industry, "I don't want
to call it a wake-up call but I
would say it is a good time for
the industry to recognise this
issue and do whatever is required to ensure that the emnlowe is on your side as the emnlowe is on your side as the ployee is on your side as they are the primary interface with the customer," he said.

with the customer," he said.

FY2S GUIDANCE
Overall, CareEdge Ratings
said the MFI industry is
prone to event-based risk and
rising customer indebtedness, diluting the joint liability group model and high attrition, among others.

It expects MFIs' credit cost
provisions set aside
for potential bad loans — to
rise to 4.3 per cent in FY25,
sharply higher than the 2.6
per cent in FY24. Due to the
steep rise in credit cost,
MFIs' return on total assets
could decline to 2.1 per cent
in the current fiscal from 4.3
per cent list fiscal. MFIs'
loan growth, too, could moderate to 15 per cent in FY25
from 28 per cent last fiscal.

PSUs line up to list their green ventures on exchanges

Suresh P Iyengar

Buoyed by the primary mar-ket buoyancy, public sector companies are gearing up to spin off their green energy business and list them on the exchanges. The move will help the green energy ven-tures access cheaper funds from global markers

tures access cheaper funds from global markets. Some of the large PSUs such as Coal India, ONGC, SUN, NHPC, Indian Oil and NLC India have already formed new companies for their green energy ventures and enjoy the tax reliefs an-

their green energy ventures and enjoy the tax reliefs announced by the government. NTPC Green recently filed papers with SEBI for a 710,000-crore initial public offering as it already has a huge solar energy asset. Other PSU green energyventures would target to raise similar amounts through IPO, said sources. SIVN plans to invest ₹12,000 crore capex in this fiscal, mostly in renewable projects through its subsidiary SIVN Green Energy that targets capacity of 25,000 MW by 2030 and \$5,000 MW by 2030 and \$5,000 MW by 2040. State-owned Coal India has incorporated two new companies — CIL Navi Karniya Urja and CIL Solar PV—for the development of solar photovoltair modules. It a tims to add 5 gigawatt (GW) of renewable energy capacity by 2028, a year earlier than the company had



envisaged. The Centre has set an ambitious target of having an installed renewable energy capacity of 500 GW by 2030. As of May 26, 2023, coal/lignite CPSEs have installed solar capacity of about 1,656 MW and windmills 51 MW.

ADVANTAGES Vishnu Kant Upadhyay, AVP of Research & Advisory, Masvisinii nant upaniya, AV of Research & Advisory, Mas-ter Capital Services, said in-vestors gain a variety of ad-vantages from the spin-offs and listing on exchanges as usually in IPOs, there is re-servation for investors who own stock in their parent company up to a specific amount. These subsidiaries are often seen as lower-risk investments because they are supported by a reputable parent company and benefit from the financial strength, resources, and market exrom the mancial strength, resources, and market ex-pertise of their parent com-panies, he added. Santosh Meena, Head of Research, Swastika Invest-

Department of Management Studies Executive MBA Program - Applications Invited Learn the art and science of managing and leading your organization from IITM's Department of Management Studies, with over three decades of expertise in leading - edge research and

INDIAN INSTITUTE OF TECHNOLOGY MADRAS

Chennai 600036, Tamil Nadu (www.iitm.ac.in)

mart, said the listing of sub-sidiaries often unlocks value as the subsidiary can focus solely on its specialised oper-ations while the parent com-pany hones in on its core business.

business.

As a standalone company, the newly spun-off subsidiary can raise capital through avenues such as IPOs, debt financing or other funding mechanisms and free itself mechanisms and free itself from the oversight and con-straints of a larger parent company, he said. Jathin Kaithavalappil, AVP

Jathin Kaithavalappil, AVP Institutional Research, Choice Broking, said that green energy sectors spin-offs help these businesses grow independently by raising capital directly from the market through listings, equity offerings and partnerships. With access to potentially lower-cost financing, the spun-off business can scale more efficiently, benefiting investors with en fiting investors with en-hanced long-term returns, he added.

Air India takes on competition with new products, improved service

Air India launched its Mum Air India launched its Mum-bai-London flight in June 1948. It was the first regular service by an Asian carrier to Europe and with its launch, Air India challenged estab-lished global airlines of the era. Seventy six years later, the Tata group run airline is attempting to do something similar if not as historic. Air India is investing in

Air India is investing in new products and putting a greater emphasis on cus-tomer service as it woos cus-tomers on international

routes.
Over 66 million passengers flew on international routes to/from India in FY 2024, a growth of 22 per cent over the previous year. While Indian carriers have widened their footprint, foreign airlines control 55 per cent of India's overall international traffic. Air India's consolidated international market share is 24 per cent, and the airline aims to grow it further with network expansion and service improvements. 66 million passen and service improvements

and service improvements. The airline management has identified 27 touch points mapping the entire customer journey, including booking process, airport experience, in-flight service and on-arrival baggage delivery, etc. While the website and app have been redesigned, customer care

Press Trust of India



FLYING HIGH. Under the Tatas, Air India has been able to

contact centres have been strengthened too. "Earlier, whenever cus-tomers would call our con-tact centre, they had to wait for 3-4 minutes for their call for 3-4 minutes for their call to be answered but now the wait time is in seconds. The average handling time is eight minutes, which is at in-dustry level. We are doing pretty well on closure of re-quests and grievances," said Air India's chief customer experience officer Rajesh Dogra.

NEW SOFT PRODUCTS

Air India is providing lounges across all international airports through tieups and hopes to ready its exclusive lounges in Delhi, New
York and San Francisco next year. It is also looking at cities such as Chennai, Dubai,
Hyderabad, London and

Anura Kumara Dissanayake wins

airport lounges. "We are also working closely with F&B partners and ground handling partners so that end customer experience is of the standard we have benchmarked," Dogra said.

Earlier this month, Air India deployed brand new Airbus A350 aircraft on the Delhi-London route, elevating the customer experience. While the A350 aircraft has full flat seats in business class, Air India also introduced new soft products, including wool-blended blankets and pillows made blankets and pillows made

blankets and pillows made from Egyptian cotton, among others.

The tableware on the air-craft is a mix of fine bone China and other materials that make it light-weight and aid in saving fall.

"We have seen an uptick in business class occupancy on the Delhi-London route and

past due loans), compared to the corresponding quarter in FY24. A loan becomes non-performing when it remains overdue for over 90 days.

performing when it remains over 90 days. According to Sa-Dhan data, the portfolio at risk or PAR 30-plus dpd loans increased to 2.7 per cent in 0,1FY25 from 2 per cent the previous year. PAR 60-plus dpd slipped to 1.9 per cent from 1.4 per cent while PAR 90-plus dpd increased to 1.2 per cent from 0.9 per cent. Some comfort came from PAR 180+ plus dpd loans, which slightly improved to 9.1 per cent from 9.7 per cent, Sa-Dhan said.

"My guess is that this year it (growth) could be a bit muted but as long as your long-term story is intact, and

revenue is also picking up,"
Dogra said.
This is crucial as the
United Kingdom is the
fourth largest air travel market for India. Over four million passengers flew between
the two countries in FY 2024
and though Air India is a
market leader with 28 per
cent share, it faces stift competition.
To attract frequent flyers,
it has tied up with Bicester
Collection, an open air shopping destination on the outskirts of London.

CHINKS IN ARMOUR
Next, Air India plans to roll
out new soft products
(blankets, pillowsn etc) on
all its US flights from
November and entire global
routes burst March

November and entire global routes by next March.

Menus on domestic routes on Vistara and Air India-operated flights have been aligned. Air India's A320 planes are being reconfigured with the addition of a premium economy

premium economy cabin for uniformity in service.

The soft products of the two airlines will be harmontwo airlines will be harmonised after a few months. While there is a positive change, every thing is not hunky dory. The refurbishment of Boeing 1771 and 787 aircraft has been delayed. Air India's on-time performance has been below par compared to peers.

A few days back the airline

was forced to refund a pas-

senger after his video of a shabby first class cabin in Boeing 777 aircraft went viral. Yet experts believe that Air India is poised to reap success in coming years.
"Air India has managed to secure a part of its A550 fleet and adopted a product that is now widely available in the market. Although they entered the game late, this delay is a legacy issue from the airline's time under government ownership. Under the Tatas, Air India has been able to innovate and has

thinker ownershap. Other the Tatas, Air India has been able to innovate and has plans to catch up with tier-1 carriers," said Mayur Patel, (head of Asia), OAG Aviation, a data platform for the global travel industry.

"Whilst competition is intense, there are enormous home market advantages. With the dynamic new management and investment in fleet and products, Air India is poised to reap profitable success in the years ahead," added John Strickland, Director of JLS Consulting.

businessline

specialized training. Salient Features: - Two year IIT Madras Degree Program - Experiential and integrated courses and projects - Classes in DoMS, IIT Madras over weekends (mostly alternate) - International Immersion Learning Program, Abroad (optional) - Access to IITM's world - class infrastructure (academic and no


REQUIREMENTS: IMPORTANT DATES

60% and above in Bachelor's Degree in any discipline Minimum.


 Three-years work experience.

Application Opens Application Deadline Selection Process and Results Classes Commence

For details on selection process and to apply, please visit https://doms.iitm.ac.in/emba/ Coordinates: emba@iitm.ac.in; 9840572328 / 044 – 2257-5558









Trading account is officially opened only after you receive the confirmation

f in 💸 💿 🖸 @nseindia In case of any queries, email us at ignse@nse.co.in

:::

Sri Lanka's presidential election

Marxist leader Anura Ku-mara Dissanayake on Sunday was declared winner of the KON

man a vissanayase or oldraly was declared winner of the Sri Lankan presidential election by the country's Election Commission after an unprecedented second round of counting of votes.

Dissanayase, 56, the leader of the Marxist Janatha Vimukthi Peramuna party's broader front National People's Power (NPP), defeated his closest rival Sajith Premadasa of Samagi Jana Balawegaya (SIB). Incumbent president Ranil Wickremesinghe was eliminated in the first round after he failed to come within the top two in the vote list. feated in the election, Wick farewell to his 26-month ten-ure, marking the end of his

ure, marking the end of his presidency.
Addressing president-elect Dissanayake in a statement, the outgoing President said, "President Anura Dissanayake, I am handing over to your care the lovable child of Sri Lanka." He said over the last two years, he had safely carried the Sri Lanka child on the vine bridee, and safely carried the Sri Lanka child on the vine bridge, and "I wish that under your care

SECOND ROUND Earlier, the Election Co mission ordered a seco

Earlier, the Election Comission ordered a secoround of counting after candidate secured over per cent votes needed to declared the winner of S urday's election.

In the first round of couing, Dissanayake topped tchart by securing 5.63 n lion votes or 42.31 per ce followed by Opposit leader Premadasa with 4 million votes or 32.8 per cond Wickremessinghe gett only 2.29 million votes 17.27 per cent of the to votes polled. No election Sri Lanka has ever p gressed to the second rou of counting, as single cand ates have always emerged clear winners based on fir preference votes. preference votes.

Form No. INC-26
(Pursuant to rule 30 of the Companies (Incorporation) Rules, 2014)
BEFORE THE CENTRAL GOVERNMENT THROUGH REGIONAL
DIRECTOR, SOUTH EAST REGION, HYDERABAD

BEFORE THE CENTRAL GOVERNMENT THROUGH REGIONAL DIRECTOR, SOUTH LEAST REGION, HYDERRABAD In the matter of sub-section (4) of Section 13 of Companies Act, 2013 and clause (a) of sub-rule (1) of rule 30 of the Companies Act, 2013 and clause (a) of sub-rule (1) of rule 30 of the Companies (Incorporate).

In the matter of MEDI ASSIST HEALTHCARE SERVICES LIMITED (CIN: L74900KA2000PLC027229), having its registered office at 10 over 0 4.0 th 1500, IBC Knowledge Park 4/1 Bannerphata Road, Bangalore – 560 029. ... Petitioner Company Notice is hereby given to the General Public that the Petitioner Company proposes to make application to the Central Government through the Regional Director, South East Region under Section 13 of the Companies Act, 2013 seeking confirmation of the alternation of the Special Resolution passed at the Annual General Meeting held on 20 September 2024 to enable the Company to change its registered office from the "State of Karnatska" to the "State of Maharsaktra", within the jurisdiction of Registrar of Companies at Mumbal.

Any person whose interest is likely of the Petitioner Company me change of the registered office of the Petitioner Company me either on the McA-21 portal (www.mca.gov.in) by filing complaint or cause to be delivered or send by registered post appropriate by an affidavit stating the nature of his / he ose interest is likely to be affected by the p gistered office of the Petitioner Company ma

be the 9th president of the is-land nation. After being de-

two in the vote list.

NPP said Dissanayake will take oath on Monday. He will

ಕೋಲಾರ: ಅಗ್ನಿ ಅವಘಡ ಸಾವಿರಾರು ಟೊಮೆಟೊ ಬಾಕ್ಗಳು ಬೆಂಕಿಗಾಹುತಿ



ಕೋಲಾರ, ಸೆ.22: ನಗರದ ಹೊರವಲಯದಲ್ಲಿರುವ ಎಪಿಎಂಸಿ ಮಾರುಕಟ್ಟೆಯಲ್ಲಿ ರವಿವಾರ ಆಕಸ್ತಿಕ ಬೆಂಕಿ ತಗುಲಿದ ಪರಿಣಾಮ ಸಾವಿರಾರು ಟೊಮೆಟೊ ಬಾಕ್ಷ್ಗಳು ಬೆಂಕಿಗಾಹುತಿಯಾಗಿರುವುದು ವರದಿಯಾಗಿದೆ.

ಸೋಮಣ್ಣ ಎಂಬವರಿಗೆ ಸೇರಿದ ಮಂಡಿಯಲ್ಲಿ ಈ ಘಟನೆ ಜರುಗಿದೆ. ಟೊಮೆಟೊ ಬಾಕ್ಸ್ಗಳಿಗೆ ಬೆಂಕಿ ತಾಗುತ್ತಿದ್ದಂತೆಯೇ ಹೊತ್ತಿ ಉರಿದಿವೆ. ಕೂಡಲೇ ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಲಾಗಿದೆ. ಸಿಬ್ಬಂದಿ

ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆ ವೇಳೆಗೆ ಸುಮಾರು ಒಂದು ಸಾವಿರಕ್ಕೂ ಅಧಿಕ ಟೊಮೊಟೊ ಬಾಕ್ಸ್ಗಳು ಬೆಂಕಿಗಾಹುತಿಯಾಗಿದ್ದು, ಲಕ್ಷಾಂತರ ರೂ.ನಷ್ಟವಾಗಿರುವ ಬಗ್ಗೆ ತಿಳಿದುಬಂದಿದೆ. ಕೋಲಾರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಗಾಂಜಾ ಸೇವನೆ ಆರೋಪ: ಇಬ್ಬರು ಪೊಲೀಸರ ವಶಕೆ


ಸಕಲೇಶಪುರ, ಸೆ.22: ಸಾರ್ವಜನಿಕ ಸ್ಥಳಗಳಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಆರೋಪದಡಿ ಇಬ್ಬರು ಯುವಕರನ್ನು ತಾಲೂಕಿನ ಆನೆಮಹಲ್ ಗ್ರಾಮದ ಬಳಿ ಶನಿವಾರ ರಾತ್ರಿ ಪೊಲೀಸರು ವಶಕ್ಕೆ ಪಡೆದಿರುವುದು ವರದಿಯಾಗಿದೆ.

ವಶಕ್ಕೆ ಪಡೆದವರನ್ನು ಆಜಾದ್ ರಸ್ತೆಯ ನಿವಾಸಿಗಳಾದ ರಾಹಿಲ್(28) ಮತ್ತು ಅಬ್ದುಲ್ ಲತೀಫ್(28)ಎಂದು ಗುರುತಿಸಲಾಗಿದೆ. ಇವರು ಆನೆಮಹಲ್ ಗ್ರಾಮದ ನಿರ್ಜನ ಪ್ರದೇಶದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಖಚಿತ ಮಾಹಿತಿ ಮೇಲೆ ನಗರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಇಬ್ಬರನ್ನೂ ವಶಕ್ಕೆ ಪಡೆದು ವೈದ್ಯಕೀಯ ತಪಾಸಣೆ ಮಾಡಿಸಿದಾಗ ಇವರು ಗಾಂಜಾ ಸೇವಿಸಿರುವ ಅಂಶ ಬೆಳಕಿಗೆ ಬಂದಿದೆ ಎನಲಾಗಿದೆ.

ತಾಲೂಕಿನಲ್ಲಿ ಡ್ರಗ್ಸ್ ಸೇವನೆ ಹಾಗೂ ಮಾರಾಟ ಕಳ್ಳದಂಧೆ ಹೆಚ್ಚಾಗಿ ನಡೆಯುತ್ತಿದ್ದು, ಈ ಬಗ್ಗೆ ಪೊಲೀಸರು ಕಠಿಣ ಕ್ರಮಕ್ಕೆ ಮುಂದಾಗಿ ಹಲವು ಪ್ರದೇಶಗಳಲ್ಲಿ ದಾಳಿ ನಡೆಸುತ್ತಿದ್ದಾರೆ. ಪೊಲೀಸರ ಈ ಕ್ರಮವನ್ನು ನಾಗರಿಕರು ಪ್ರಶಂಸಿದ್ದು, ಇನ್ನಷ್ಟು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಮಲು ಮುಕ್ತ ಗ್ರಾಮ ಆಂದೋಲನದ ಪ್ರಮುಖರು ಮನವಿ ಮಾಡಿದ್ದಾರೆ.

ಕಾರು ಪಲ್ಲಿ: ಇಬ್ಬರಿಗೆ ಗಾಯ

ಹನೂರು, ಸೆ.22: ತಾಲೂಕಿನ ಮಹದೇಶ್ವರಬೆಟ್ಟ ಮುಖ್ಯರಸ್ತೆಯ ಕೆಂಚಯ್ಯನದೊಡ್ಡಿ ಸಮೀಪ ಕಾರೊಂದು ಪಲ್ತಿಯಾದ ಪರಿಣಾಮ ಇಬ್ಬರು ಗಾಯಗೊಂಡಿರುವ ಘಟನೆ ವರದಿಯಾಗಿದೆ.



ಮೋಹನ್ ಕುಮಾರ್ (24) ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ಸ್ಥಳೀಯರ ನೆರವಿನಿಂದ ಕಾಮಗೆರೆಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮೈಸೂರು ಮೂಲದ ಐದು ಮಂದಿ ಮಹದೇಶ್ವರ ಬೆಟ್ಟಕ್ಕೆ ಕಾರಿನಲ್ಲಿ ತೆರಳಿ ತಮ್ಮ ಸ್ವಗ್ರಾಮಕ್ಕೆ ವಾಪಸ್ ಆಗುತ್ತಿದ್ದಂತಹ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿ ತಿರುವಿನೊಂದರಲ್ಲಿ ಕಾರು ಪಲ್ಬಿಯಾಗಿ ಅವಘಡ ಸಂಭವಿಸಿದೆ ಎನ್ನಲಾಗಿದೆ. ಉಳಿದ ಮೂರು ಮಂದಿ ಪಾರಾಗಿದ್ದಾರೆ. ಕಾರು ಸಂಪೂರ್ಣ ಜಖಂಗೊಂಡಿದೆ ಈ ಸಂಬಂಧ ರಾಮಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರೀಲ್ ಮಾಡಲು ಕೆರೆಗೆ ಹಾರಿದ ಯುವಕ ನಾಪತ್ರ

ಬೆಂಗಳೂರು, ಸೆ.22: ರೀಲ್ಸ್ ಮಾಡಲು ಕೆರೆಗೆ ಹಾರಿದ ಇಬ್ಬರು ಯುವಕರಲ್ಲಿ ಓರ್ವ ನಾಪತ್ತೆಯಾದ ಘಟನೆ ನಗರದ ಮಾರತಹಳ್ಳಿಯ ಪಣತ್ತೂರು ಕೆರೆಯಲ್ಲಿ ರವಿವಾರ ವರದಿಯಾಗಿದೆ.

ಸೆ.22ರ ಸಂಜೆ 4:20ರ ಸುಮಾರಿಗೆ ಘಟನೆ ನಡೆದಿದ್ದು, ರೀಲ್ಸ್ ಮಾಡುವ ಸಲುವಾಗಿ ಮೂರು ಜನ ಸ್ನೇಹಿತರು ಪಣತ್ತೂರು ಕೆರೆಯ ಬಳಿ ಬಂದಿದ್ದು ಒಬ್ಬನಿಗೆ ವೀಡಿಯೊ ಮಾಡಲು ಹೇಳಿ ಇಬ್ಬರು ಕೆರೆಗೆ ಹಾರಿದ್ದಾರೆ.

ಈ ವೇಳೆ ಈಜಲು ಹೋದ ಇಬ್ಬರಲ್ಲಿ ಓರ್ವ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದಾನೆ. ಘಟನೆಯ ಸ್ಥಳಕ್ಕೆ ಸ್ಥಳೀಯ ಪೊಲೀಸರು, ಅಗ್ನಿಶಾಮಕ ದಳ ಸಿಬ್ಬಂದಿ ದೌಡಾಯಿಸಿ ಹುಡುಕಾಟ ನಡೆಸಿದ್ದಾರೆ. ರಾತ್ರಿಯಾದರೂ ಯುವಕನ ಗುರುತು ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.

ಶ್ರೀಗಂಧ ಸಾಗಣೆ ಆರೋಪ: ಇಬ್ಬರ ಬಂಧನ

ಹನೂರು, ಸೆ.22:ಪಿ.ಜಿ.ಪಾಳ್ಯ ವನ್ಯಜೀವಿ ವಲಯದಲ್ಲಿ ಅಂದಾಜು 9ಕೆ.ಜಿ. ಹಸಿ ಶ್ರೀಗಂಧದ ಮರದ ತುಂಡುಗಳನ್ನು ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಅರಣ್ಯಾಧಿಕಾರಿಗಳು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವುದು


ಹನೂರು ತಾಲೂಕಿನ ಸತ್ಯಮಂಗಲ ಗ್ರಾಮದ ಮಾದರಾಜು ಬಿನ್ ಬಸವೇಗೌಡ(34) ಮತ್ತು ಎಮ್.ನಾಗೇಂದ್ರ ಬಿನ್ ಮಾದೇವ (23) ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.ಮತ್ತೋರ್ವ ಆರೋಪಿ ಮೂರ್ತಿ ಬಿನ್ ನಾಗೇಗೌಡ ಎಂಬಾತ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದೆ.

ಹನೂರು ತಾಲೂಕಿನ ಮಲೆಮಹದೇಶರ ವನ್ಯಧಾಮ ವ್ಯಾಪ್ತಿಯ ಪಿ.ಜಿ.ಪಾಳ್ಯ ವನ್ಯಜೀವಿ ವಲಯದ ಲೊಕ್ತನಹಳ್ಳಿ ಗಸ್ತಿಗೆ ಒಳಪಡುವ ದೊಡ್ಡ ಕೋಬೆ ಹಳ್ಳ ಅರಣ್ಯ ಪ್ರದೇಶದಲ್ಲಿ ಅರಣ್ಯ ಸಿಬ್ಬಂದಿ ಗಸ್ತು ಸಂಚರಿಸುತ್ತಿದ್ದ ಸಂದರ್ಭದಲ್ಲಿ ಬೈಕ್ ನಲ್ಲಿ ಶ್ರೀಗಂಧದ ತುಂಡುಗಳನ್ನು ಸಾಗಿಸುತ್ತಿದ್ದಾಗ ಈ ಘಟನೆ ಬೆಳಕಿಗೆ ಬಂದಿದ್ದು, ಆರೋಪಿಗಳಿಂದ ಶ್ರೀಗಂಧದ ಮರದ ತುಂಡುಗಳು, ಒಂದು ಬೈಕ್ ಹಾಗೂ ಇತರ ಪರಿಕಗಳನ್ನು ವಶಪಡಿಸಿಕೊಂಡು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಕಾರ್ಯಚರಣೆಯಲ್ಲಿ ಮಲೆಮಹದೇಶ್ವರ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಜಿ.ಸಂತೋಷ್ ಕುಮಾರ್,ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಮ್, ವಲಯ ಅರಣ್ಯಾಧಿಕಾರಿ ಭರತ್, ಉಪ ವಲಯ ಅರಣ್ಯಾಧಿಕಾರಿ ಕೃಷ್ಣಪ್ಪ ನಾಯಕ, ಗಸ್ತು ಅರಣ್ಯ ಪಾಲಕರಾದ ವಿಠಲ ಭೀರಪ್ಪ ಶಿರಗಾಂವಿ, ಯಮನಪ್ಪ ಬಾಳಪ್ಪ ಮೆಳವಂಕಿ, ಆರ್.ರಂಗಸ್ವಾಮಿ

ಅಬ್ದುಲ್ ಕರೀಂ ಹುಸೇನ್ ಸಾಬ್ ನಿಧನ

ಮುದ್ದೇಬಿಹಾಳ, ಸೆ.22: ಪತ್ರಕರ್ತ ಬಂದೇನವಾಝ್ ಕುಮಸಿ ಇವರ ತಂದೆ ಅಬ್ದುಲ್ ಕರೀಂ ಹುಸೇನ್ ಸಾಬ್ ಕುಮಸಿ (81) ಅವರು ರವಿವಾರ ನಿಧನರಾದರು.



ಕುಟುಂಬದ ಸದಸ್ಯರು ತಿಳಿಸಿದ್ದಾರೆ.



ಸಂಬಂಧಪಟ್ಟ ಇಲಾಖೆಯವರಿಗೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.

ನೈಸ್ ಹಗರಣ ಕುರಿತ ಸದನ ಸಮಿತಿ ವರದಿ ಜಾರಿಗೊಳಿಸಿ

ನ್ಯಾ.ವಿ.ಗೋಪಾಲಗೌಡ

ಬೆಂಗಳೂರು, ಸೆ.22: 'ಬಿಎಂಐಸಿ ಯೋಜನೆಯ ನೈಸ್ ಹಗರಣ, ಭ್ರಷ್ಟಾಚಾರ, ಅಕ್ರಮ ಕುರಿತು ಮಾಜಿ ಸಚಿವ ಟಿ.ಬಿ.ಜಯಚಂದ್ರ ಅಧ್ಯಕ್ಷತೆಯ ಸದನ ಸಮಿತಿ ವರದಿ ಅಂಗೀಕರಿಸಿ ಎಂಟು ವರ್ಷಗಳಾದರೂ ಜಾರಿ ಮಾಡಿಲ್ಲ ಶೀಘ್ರದಲ್ಲೇ ಜಾರಿ ಮಾಡಿ ಎಂದು ವಿಶ್ರಾಂತ ನ್ಯಾಯಮೂರ್ತಿ ವಿ.ಗೋಪಾಲಗೌಡ ಅವರು ಆಗ್ರಹಿಸಿದ್ದಾರೆ.

ರವಿವಾರ ತುಮಕೂರು ರಸ್ತೆಯಲ್ಲಿರುವ ಜಯಸೂರ್ಯ ಸಭಾಂಗಣದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ನೈಸ್ ಭೂ ಸಂತ್ರಸ್ತ

ರೈತರ ಹೋರಾಟ ಸಮಿತಿ ಆಯೋಜಿಸಿದ್ದ ಬೆಂಗಳೂರು ಜಿಲ್ಲಾಮಟ್ಟದ ನೈಸ್ ಸಂತ್ರಸ್ತ ರೈತರ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಬಾಹಿರ ಕ್ರಮಗಳನ್ನು ಸಿಂಗೂರ್ ತೀರ್ಪಿನಲ್ಲಿ ಮಾತನಾಡಿದ ಅವರು, ಬಿಎಂಐಸಿ ಯೋಜನೆಗಾಗಿ ನೈಸ್ ಕಂಪೆನಿ ಜೊತೆ ಮಾಡಿಕೊಂಡ ಒಪಂದ 27 ವರ್ಷಗಳಾದರೂ ಕಾರ್ಯಗತ ಆಗಿಲ್ಲ ಪ್ರತಿಯೊಂದು ಹಂತದಲ್ಲಿಯೂ ಒಪ್ಪಂದಗಳನ್ನು ನೈಸ್ ಕಂಪೆನಿ ಉಲ್ಲಂಘಿಸಿದೆ. ಆದರೂ ನೈಸ್ ಕಂಪೆನಿ ಪರವಾಗಿ ಭೂ ಸ್ವಾಧೀನ ಪ್ರಕ್ರಿಯೆ ಮುಂದುವರಿಸುತ್ತಿರುವುದು ರೈತ ವಿರೋಧಿ ಹಾಗೂ ಜನ ವಿರೋಧಿ ಕ್ರಮವಾಗಿದೆ. ಈ ಕೂಡಲೇ ಭೂ ಸಾಧೀನ ರದ್ದುಪಡಿಸಿ ರೈತರಿಗೆ

ಜಮೀನು ನೀಡಬೇಕು ಎಂದು ಒತ್ತಾಯಿಸಿದರು. ಭೂ ಸಾಧೀನದ ಅಕ್ರಮ ಮತ್ತು ಕಾನೂನು ವಿವರವಾಗಿ ಚರ್ಚಿಸಲಾಗಿದ್ದು, ಪರಿಹಾರ ಹಣ ಮರು ಪಾವತಿಸದೇ ಭೂಮಿ ವಾಪಸ್ ಮಾಡುವ ತೀರ್ಪು ನೀಡಲಾಗಿದೆ. ಅದೇ ತೀರ್ಪಿನ ಆಧಾರದಲ್ಲಿ ಭೂ ಸ್ವಾಧೀನ ರದ್ದುಪಡಿಸಬಹುದು

ಸುಪ್ರೀಂ ಕೋರ್ಟ್ ತೀರ್ಪು ಉಲ್ಲಂಘಿಸಿ, ಕೆಐಎಡಿಬಿ ಭೂ ಸ್ವಾಧೀನದ ಮೂಲಕ ಪಡೆದ ಭೂಮಿಯನ್ನು ಮೂಲ ಒಪ್ಪಂದಕ್ಕೆ ವಿರುದ್ಧವಾಗಿ ವಸತಿ -ಅಪಾರ್ಟ್ ಮೆಂಟ್ ನಿರ್ಮಿಸಿ ಮಾರಾಟ

ರಸ್ತೆ ನಿರ್ಮಾಣದ ಹೆಸರಿನಲ್ಲಿ ಬೃಹತ್ ಪ್ರಮಾಣದ ಅಕ್ರಮ ನಡೆಸಿರುವ ನೈಸ್ ಕಂಪೆನಿಯನ್ನು ಕಪ್ಪು ಪಟ್ಟಿಗೆ ಸೇರಿಸಬೇಕು. ರೈತರ ಒಪ್ಪಿಗೆ ಇಲ್ಲದೇ ರೈತರ ಗಮನಕ್ಕೆ ಬಾರದಂತೆ ಭೂ ಸ್ವಾಧೀನ ಮಾಡಿರುವ ಎಲ್ಲಾ ಪ್ರಕರಣಗಳನ್ನು ರದ್ದು ಪಡಿಸಬೇಕು. ವರ್ಷ ಕ್ಕೆ ಹತ್ತು ರೂ. ನಂತೆ 30ವರ್ಷಗಳಿಗೆ ಗುತ್ತಿಗೆ ಪಡೆದಿರುವ ಸರಕಾರಿ ಭೂಮಿಯನ್ನು ವಾಪಸ್ ಪಡೆಯಬೇಕು. ಯಾವುದೇ ಕಾರಣಕ್ಕೂ ಗುತ್ತಿಗೆ ನವೀಕರಣ ಮಾಡಬಾರದು. -ಟಿ.ಯಶವಂತ, ರಾಜ್ಯ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಪ್ರಾಂತ ರೈತ ಸಂಘ

ಕಾರು ಪಲ್ಪಿ: ಓರ್ವ ಮೃತ್ಯು

ಹಾಸನ, ಸೆ.22: ಕಾರಿಗೆ ಅಡ್ಡ ಬಂದ ಮಂಗಗಳನ್ನು ರಕ್ಷಿಸಲು ದಿಢೀರ್ ಬ್ರೇಕ್

ಹಾಕಿದ ಪರಿಣಾಮ ಕಾರು ಪಲ್ಲಿಯಾಗಿ ಓರ್ವ ಮೃತಪಟ್ಟು ಮತ್ತೋರ್ವ ತೀವ್ರವಾಗಿ

ಗಾಯಗೊಂಡಿರುವ ಘಟನೆ ಬೇಲೂರು ತಾಲೂಕಿನ ಗೆಂಡೆಹಳ್ಳಿ ರಸ್ತೆಯ ಮರೂರು ಬಳಿ

ಚುಂಗನೇಹಳ್ಳಿ ಗ್ರಾಮದ ಪ್ರಮೋದ್ (33) ಮೃತ ಯುವಕ. ಆತನ ಸ್ನೇಹಿತ ಗುಂಡ

ತೀವ್ರವಾಗಿ ಗಾಯಗೊಂಡಿದ್ದು ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಮೆಬ್ಬರು ಕಾರಿನಲ್ಲಿ

ಬೇಲೂರಿನಿಂದ ಚುಂಗನೇಹಳ್ಳಿ ಗ್ರಾಮಕ್ಕೆ ಹೊರಟಿದ್ದರು. ಕಾರು ವೇಗವಾಗಿ ಚಲಿಸುತ್ತಿದ್ದಾಗ

ಮಂಗಗಳು ದಿಢೀರ್ ಅಡ್ಡ ಬಂದಿವೆ. ಅವುಗಳಿಗೆ ಕಾರು ಢಿಕ್ಕಿಯಾಗುವುದನು ತಪಿಸಲು

ಹೋಗಿ ಕಾರು ಪಲ್ಲಿಯಾಗಿ ಅವಘಡ ಸಂಭವಿಸಿದೆ ಎನ್ನಲಾಗಿದೆ. ಸ್ಥಳಕ್ಕೆ ಬೇಲೂರು ಠಾಣೆ

ಪೊಲೀಸರು ತೆರಳಿ ವಾಹನ ವಶಕ್ತೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನಮೂನೆ ಸಂ. ಐಎನ್ಸಿ-26

ಕಂಪನಿಗಳ(ಸಂಸ್ಥಾಪನೆ) ನಿಯಮಗಳು 2014 ರ ನಿಯಮ 30 ಕ್ಕೆ ಅನುಗುಣವಾಗಿ)

ಪ್ರಾದೇಶಿಕ ನಿರ್ದೇಶಕರು, ಆಗ್ನೇಯ ವಲಯ, ಹೈದರಾಬಾದ್ ಮೂಲಕ

ಕೇಂದ್ರ ಸರ್ಕಾರದ ಸಮ್ಮುಖದಲ್ಲಿ

ಕಂಪನಿಗಳ ಕಾಯ್ದೆ 2013 ರ ವಿಭಾಗ 13 ಉಪ ವಿಭಾಗ (4) ಮತ್ತು ಕಂಪನಿಗಳ

(ಸಂಸ್ಥಾಪನೆ) ನಿಯಮಗಳು 2014 ನಿಯಮ 30 ರ ಉಪ ನಿಯಮ (5) ರ ನಿಯಮ

ಮೆಡಿ ಅಸಿಸ್ಟ್ ಹೆಲ್ಕ್ ಕೇರ್ ಸರ್ವೀಸಸ್ ಲಿಮಿಟೆಡ್ (CIN: L74900KA2000PLC027229),

ನೋಂದಾಯಿತ ವಿಳಾಸ ಟವರ್ ಡಿ, 4ನೇ ಮಹಡಿ, ಐಬಿಸಿ ನಾಲೆಡ್ಜ್ ಪಾರ್ಕ್ 4/I ಬನ್ನೇರಘಟ್ಟ

ರಸ್ತೆ, ಬೆಂಗಳೂರು – 560 029 ವಿಷಯದಲ್ಲಿ. ...**ದಾವೆದಾರ ಕಂಪ**ನಿ

ಜನಸಾಮಾನ್ಯರಿಗೆ ಈ ಮೂಲಕ ನೋಟಿಸ್ ನೀಡಲಾಗುತ್ತಿರುವುದೇನೆಂದರೆ, ಕಂಪನಿಗಳ ಕಾಯ್ದೆ 2013 ವಿಭಾಗ 13 ರ ಅಡಿಯಲ್ಲಿ ಆಗ್ನೇಯ ವಲಯದ ಪ್ರಾದೇಶಿಕ ನಿರ್ದೇಶಕರ ಮೂಲಕ ಕೇಂದ್ರ ಸರ್ಕಾರಕ್ಕೆ ಅರ್ಜಿಯನ್ನು ಸಲ್ಲಿಸಲು ದಾವೆದಾರ ಕಂಪನಿಯು ಪ್ರಸ್ತಾಪಿಸುತ್ತಿದ್ದು, ಮುಂಬೈನಲ್ಲಿನ ಕಂಪನಿಗಳ ರಿಜಿಸ್ಟಾರ್ ವ್ಯಾಪ್ತಿಯಲ್ಲಿರುವ "ಮಹಾರಾಷ್ಟ್ರ ರಾಜ್ಯ"ಕ್ಕೆ "ಕರ್ನಾಟಕ ರಾಜ್ಯ" ಇಂದ ತನ್ನ ನೋಂದಾಯಿತ ಕಚೇರಿ ವಿಳಾಸವನ್ನು ಬದಲಿಸಲು ಕಂಪನಿಗೆ ಅನುಕೂಲವಾಗುವಂತೆ 2024 ಸೆಪ್ಟೆಂಬರ್ 20 ನಲ್ಲಿ ನಡೆದ

ವಾರ್ಷಿಕ ಪ್ರಧಾನ³ ಸಭೆಯಲ್ಲಿ ಅನುಮೋದಿಸಿದ ವಿಶೇಷ ನಿಲುವಳಿಗೆ ಅನ್ನೆಗುಣವಾಗಿ ದಾವೆದಾರ ಕಂಪನಿಯ ಸಾಂಸ್ಥಿಕ ಒಪ್ಪಂದದಲ್ಲಿ ಬದಲಾವಣೆ ಮಾಡುವಿಕೆಯ ದೃಢೀಕರಿಸಲು ಕೋರಲಾಗುತ್ತಿದೆ.

ದಾವೆದಾರ ಕಂಪನಿಯ ನೋಂದಾಯಿತ ಕಚೇರಿಯ ಪ್ರಸ್ತಾವಿತ ಬದಲಾವಣೆಯಿಂದ ಯಾವುದೇ ವೃಕ್ತಿಯ ಹಿತಾಸಕ್ತಿಯು ಬಾಧಿಸಲ್ಪಡಬಹುದಾದರೆ, ಹೂಡಿಕೆದಾರರ ದೂರನ್ನು ಎಂಸಿಎ–21 ಪೋರ್ಟಲ್ ್ಷು (www.mca.gov.in) ನಲ್ಲಿ ದಾಖಲಿಸುವುದು ಅಥವಾ ತನ್ನ ಆಕ್ಷೀಪಣೆಯನ್ನು ತನ್ನ ಹಿತಾಸಕ್ತಿಯ ರೀತಿಯನ್ನು ಹೇಳುವ ಮತ್ತು ವಿರೋಧದ ನೆಲೆಯನ್ನು ವಿವರಿಸುವ ಅಫಿಡವಿಟ್ ಜೊತೆಗೆ

ನೋಂದಾಯಿತ ಅಂಚೆಯ ಮೂಲಕ ಈ ವಿಳಾಸಕ್ಕೆ ಡೆಲಿವರಿಯಾಗುವಂತೆ ಕಳುಹಿಸಬಹುದಾಗಿದೆ: ಪ್ರಾದೇಶಿಕ ನಿರ್ದೇಶಕರು, 3ನೇ ಮಹಡಿ, ಕಾರ್ಪೊರೇಟ್ ಭವನ, ಬಂದ್ಲಗುಡ, ನಗೋಲೆ, ತಟ್ಟಿಯನ್ನರಮ್ ಗ್ರಾಮ, ಹಯಾತ್ ನಗರ ಮಂಡಲ್, ರಂಗರೆಡ್ಡಿ ಜಿಲ್ಲೆ, ಹೈದರಾಬಾದ್ – 500 068, ತೆಲಂಗಾಣ ಅಥವಾ ಕಂಪನಿಗಳ ರಿಜಿಸ್ಟಾರ್, ಇ ವಿಂಗ್, 2ನೇ ಮಹಡಿ, ಕೇಂದ್ರೀಯ ಸದನ,

ಕೋರಮಂಗಲ, ಬೆಂಗಳೂರು – 560034, ಕರ್ನಾಟಕ, ಇಲ್ಲಿಗೆ ಈ ನೋಟಿಸ್ ಪ್ರಕಟಿಸಿದ

ದಿನಾಂಕದಿಂದ ಹದಿನಾಲ್ಕು ದಿನಗಳ ಒಳಗೆ ಸಲ್ಲಿಸಬೇಕು ಮತ್ತು ದೂರಿನ ಪ್ರತಿಯನ್ನು ದಾವೆದಾರ

ಕಂಪನಿ, ಅದರ ನೋಂದಾಯಿತ ಕಚೇರಿ, ಟವರ್ ಡಿ, 4ನೇ ಮಹಡಿ, ಐಬಿಸಿ ನಾಲೆಡ್ಜ್ ಪಾರ್ಕ್ 4/1

ಕಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ

ವಿಶ್ವವಿದ್ಯಾಲಯ, ಇರುವಕ್ಕಿ ಶಿವಮೊಗ್ಗ.

ಆಸ್ತಿ ಅಧಿಕಾರಿಯವರ ಕಛೇರಿ, ಇರುವಕ್ಕಿ-577412 ಶಿವಮೊಗ್ಗ ಜಿಲ್ಲೆ.

ಘೋನ್: 9480838979 ಇ-ಮೇಲ್: eo@uahs.edu.in

ಟೆಂಡರ್ ಪ್ರಕಟಣೆ

ಶಿವಮೊಗ್ಗದಲ್ಲಿ ನಡೆಯುವ 2024– 25 ನೇ ಸಾಲಿನ ಕೃಷಿ ಮತ್ತು ತೋಟಗಾರಿಕೆ

ಮೇಳಕ್ಕೆ ಪೆಂಡಲ್ ಮತ್ತು ಸ್ಟಾಲ್ ನಿರ್ಮಿಸಿ ಹಾಗೂ ಪೆಂಡಲ್ ಸಂಬಂಧಿಸಿದ

ಇತರೆ ಕೆಲಸ ಮಾಡುವ ಬಗ್ಗೆ

(ಇ-ಪ್ರೊಕ್ಕೂರ್ಮೆಂಟ್ ಪೋರ್ಟಲ್ ಮುಖಾಂತರ ಮಾತ್ರ)

ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ

ಶಿವಮೊಗ್ಗದಲ್ಲಿ ನಡೆಯುವ 2024-25 ನೇ ಸಾಲಿನ ಕೃಷಿ ಮತ್ತು ತೋಟಗಾರಿಕೆ

ಮೇಳಕ್ಕೆ ಪೆಂಡಲ್ ಮತ್ತು ಸ್ಟಾಲ್ ನಿರ್ಮಿಸಿ ಹಾಗೂ ಮತ್ತು ಪೆಂಡಲ್ಗೆ

ಸಂಬಂಧಿಸಿದ ಇತರೆ ಕೆಲಸ ಮಾಡುವ ಅರ್ಹ ಸಂಸ್ಥೆ ಮತ್ತು ಎಜೆನ್ಸಿಗಳಿಂದ

ಟೆಂಡರ್ ಆಹ್ವಾನಿಸಲಾಗಿದ್ದು, ಟೆಂಡರ್ ನೋಟಿಫಿಕೇಷನ್, ಶೆಡ್ಯೂಲ್

ಹಾಗೂ ಟೆಂಡರ್ನ ವಿವರಗಳು https://www.kppp.karnataka.gov.in.

ವೆಬ್ ಸೈಟ್ ನಲ್ಲಿ ಲಭ್ಯವಿರುತ್ತದೆ. ಇ.ಎಂ.ಡಿಯನ್ನು ಇ-ಪ್ರೊಕ್ಕೂರ್ ಮೆಂಟ್

ಟೆಂಡರ್ ಶೆಡ್ಯೂಲ್ ದಿನಾಂಕಗಳು ಈ ಕೆಳಕಂಡಂತಿವೆ: 1. ಟೆಂಡರ್ ಸಲ್ಲಿಸುವ

ಕೊನೆಯ ದಿನಾಂಕ ಮತ್ತು ಸಮಯ: 28.09.2024 ಸಂಜೆ 4.00 ಗಂಟೆಗೆ 2. ತಾಂತ್ರಿಕ ಬಿಡ್ ತೆರೆಯುವ ದಿನಾಂಕ ಮತ್ತು ಸಮಯ:

30.09.2024 ಬೆಳಿಗ್ಗೆ 10.00 ಗಂಟೆಗೆ 3. ಆರ್ಥಿಕ ಬಿಡ್ ತೆರೆಯುವ ದಿನಾಂಕ

ವಿವರಗಳನ್ನು ಕೆಳಸಹಿದಾರರ ಕಛೇರಿಯಿಂದ ಕಛೇರಿ ಕೆಲಸದ ವೇಳೆಯಲ್ಲಿ

ಸದರಿ ಟೆಂಡರ್ಗೆ ಸಂಬಂಧಿಸಿದ ಮಾಹಿತಿಯನ್ನು ಆಸ್ತಿ ಅಧಿಕಾರಿಗಳು,

ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ,

ಇರುವಕ್ಕಿ ಸಾಗರ ತಾಲೂಕು, ಶಿವಮೊಗ್ಗ-577412 ಇವರನ್ನು ಸಂಪರ್ಕಿಸಬಹುದು

ಸಹಿ/- ಆಸ್ತಿ ಅಧಿಕಾರಿಗಳು, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ

ವಿಜ್ಞಾನಗಳ ವಿಶ್ವವಿದ್ಯಾಲಯ, ಇರುವಕ್ಕಿ. ಶಿವಮೊಗ್ಗ-577412.

ಪೋರ್ಟಲ್ ನ ಪಾವತಿ ಮಾದರಿಯಲ್ಲಿ ಪಾವತಿಸಬೇಕು.

ಮತ್ತು ಸಮಯ: 01.10.2024 ಬೆಳಿಗ್ಗೆ 10.00 ಗಂಟೆಗೆ

ದೂರವಾಣಿ ಸಂಖ್ಯೆ: 9480838979.

ವಾ.ಸಾ.ಸಂ.ಇ/ಕೆಎಸ್ಎಂಸಿಎ/ಶಿ/119/09/24-25/727

CHANGE OF NAME

ಸಂಖ್ಯೆ. ಕೆಶಿನಾಕೃತೋವಿವಿ(ಇ)/ಆ.ಅ/ಡಿ.ಬಿ/ಟಿ.ಎನ್–11/2024–25

ಮೆಡಿ ಅಸಿಸ್ಟ್ ಹೆಲ್ತ್ ಕೇರ್ ಸರ್ವೀಸಸ್ ಲಿಮಿಟೆಡ್

ಪೂರ್ಣಕಾಲಿಕ ನಿರ್ದೇಶಕರು ಮತ್ತು ಸಿಇಒ

ಬನ್ನೇರಘಟ್ಟ ರಸ್ತೆ, ಬೆಂಗಳೂರು – 560 029 ಗೆ ಕಳುಹಿಸಬೇಕು.

ಡಾ.ವಿಕ್ರಮ್ ಜಿತ್ ಸಿಂಗ್ ಛತ್ತಾಲ್

ದಿನಾಂಕ: 23 ಸೆಪ್ರೆಂಬರ್ 2024

ಚೇರ್ಡನ್ ಮತ್ತು ಪೂರ್ಣಕಾಲಿಕ ನಿರ್ದೇಶಕರು

ಮಾಡುತ್ತಿರುವ ನೈಸ್ ಸಂಸ್ಥೆ ಅಕ್ರಮಕ್ಕೆ ಸರಕಾರಗಳು ಕಡಿವಾಣ ಹಾಕಬೇಕು ಎಂದು ತಿಳಿಸಿದರು.

ಸಂತ್ರಸ್ತ ರೈತರ ಹೋರಾಟ ಸಮಿತಿ ಅಧ್ಯಕ್ಷ ಎನ್. ವೆಂಕಟಾಚಲಯ್ಯ ವಹಿಸಿದ್ದರು. ನೈಸ್ ಹೋರಾಟ

ಸಂಭವಿಸಿರುವುದು ವರದಿಯಾಗಿದೆ.

ಸಮಿತಿಯ ಮುಖಂಡರಾದ ವೆಂಕಟಚಲಪತಿ ಸತ್ಯನಾರಾಯಣ, ಯೋಗ ನರಸಿಂಹಮೂರ್ತಿ, ಸಮಾವೇಶದ ಅಧ್ಯಕ್ಷತೆಯನ್ನು ನೈಸ್ ಭೂ ಸ್ವಾಮಿರಾಜ್, ಸಣ್ಣರಂಗಯ್ಯ, ಅಣ್ಣಯ್ಯ, ಚಂದ್ರಣ್ಣ ಚನ್ನೇಗೌಡ, ಶ್ರೀನಿವಾಸ ಮತ್ತಿತರರು

ಗಂಗೊಳ್ಳಿ ದೇವಸ್ಥಾನದ ಚೆನ್ನಾಭರಣ ಕಳವು ಪ್ರಕರಣ

ಆರೋಪಿ ಅರ್ಚಕನ ಬಂಧನ

ಕುಂದಾಪುರ, ಸೆ.22: ಗಂಗೊಳ್ಳಿ ಶ್ರೀಮಹಾಂಕಾಳಿ ಅಮ್ಮನವರ ದೇವಸ್ಥಾನದ ದೇವಿಗೆ ಅರ್ಪಿಸಿದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಅರ್ಚಕನನ್ನು ಗಂಗೊಳ್ಳಿ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.

ಗಂಗೊಳ್ಳಿ ಖಾರ್ವಿಕೇರಿ ಶ್ರೀಮಹಾಂಕಾಳಿ ದೇವಸ್ಥಾನದ ಅರ್ಚಕ, ಶಿರಸಿ ಸಾಲಕಣಿ ಗ್ರಾಮದ ಮೂರೆಗಾರ ನಿವಾಸಿ ನರಸಿಂಹ ಭಟ್(43) ಬಂಧಿತ

ಆಡಳಿತ ಮಂಡಳಿ ಹಾಗೂ ಭಕ್ತಾದಿಗಳು ಸೇವೆ, ಹರಕೆ ರೂಪದಲ್ಲಿ ನೀಡಿದ ಚಿನಾಭರಣಗಳು

ರೀತಿಯಲ್ಲಿ ಇದ್ರು ಸೆ.21ರಂದು ಸಂಜೆ 7 ಗಂಟೆ ಸುಮಾರಿಗೆ ಆಡಳಿತ ಮಂಡಳಿಯ ಅಧ್ಯಕ್ಷ ಮಡಿ ಶಂಕರ, ದೇವಸ್ಥಾನದ ಗರ್ಭಗುಡಿಯಲ್ಲಿ ಪೂಜೆ ಮಾಡುತ್ತಿದ್ದ ಅರ್ಚಕನಲ್ಲಿ ನವರಾತ್ರಿ ಉತ್ಪವದ ಸಲುವಾಗಿ ದೇವರ ಮೈಮೇಲಿದ್ದ ಚಿನ್ನಾಭರಣಗಳನ್ನು ಶುದ್ಧಚಾರ ಮಾಡಲು ನೀಡುವಂತೆ ಹೇಳಿ ಪಡೆದುಕೊಂಡಿದ್ದರೆನಲಾಗಿದೆ.

ಈ ವೇಳೆ ಪರಿಶೀಲಿಸಿದಾಗ ಆ ಆಭರಣಗಳು ಈ ಹಿಂದೆ ಇದ್ದ ಆಭರಣಗಳಂತೆ ಇರದೇ ಬೇರೆ ರೀತಿಯಲ್ಲಿದ್ದು, ಅಸಲಿ ಚಿನ್ನದಂತೆ ಕಂಡುಬಂದಿಲ್ಲ. ಈ ಬಗ್ಗೆ ಅಸಲಿ ಚಿನ್ನಾಭರಣಗಳನ್ನು ತಾನು ತೆಗೆದಿರುವುದಾಗಿ ಒಪ್ಪಿಕೊಂಡ ಅರ್ಚಕ, ಅವುಗಳನ್ನು ತಾನು ವೈಯಕ್ತಿಕವಾಗಿ ಸ್ವಂತಕ್ಕೆ

ಬಳಸಿಕೊಂಡಿರುವುದಾಗಿ ತಿಳಿಸಿದ್ದಾನೆ. ಮೇ 16ರಿಂದ ಸೆ.21ರ ಮಧ್ಯಾವಧಿಯಲ್ಲಿ ದೇವಸ್ಥಾನದ ಅರ್ಚಕನಾಗಿದ್ದ ಈತ, ದೇವರಿಗೆ ಸಮರ್ಪಿಸಿದ ಚಿನದ ಜೋಬಿನ ಸರ, ಚಿನದ ಕಾಸಿ ತಾಳಿ ಸರ, ಚಿನ್ನದ ಕರಿಮಣಿ ಸರ, ಚಿನ್ನದ ನಕ್ಲೇಸ್, ಚಿನ್ನದ ತಾಳಿ, ಚಿನ್ನದ ಚೈನ್ ಸರ ಸಹಿತ ಒಟ್ಟು 21.12 ಲಕ್ಷ ರೂ. ಮೌಲ್ಯದ 264 ಗ್ರಾಂ ತೂಕದ ಚಿನಾಭರಣಗಳನು ಕಳವುಗೈದು ತನ್ನ ಸ್ವಂತಕ್ಕೆ ಬಳಸಿಕೊಂಡಿದ್ದಾನೆ. ಅವುಗಳಲ್ಲಿ ಕೆಲವು ಚಿನಾಭರಣಗಳನ್ನು ನಕಲಿಯಾಗಿ ದೇವರ ಮೂರ್ತಿಯ ಮೇಲೆ ಹಾಕಿ ವಂಚನೆ ಮಾಡಿರುವುದಾಗಿ ದೂರಲಾಗಿದೆ.

ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಿದ ಗಂಗೊಳ್ಳಿ ಎಸ್ತೈ ಹರೀಶ್ ಆರ್. ನೇತೃತ್ವದ ತಂಡ,

ದಲಿತರಿಗೆ ಸೇರಿದ 10 ಎಕರೆ ಜಮೀನು ಕಬಳಿಕೆಗೆ

ನ್ಯಾಯ ದೊರಕಿಸಿಕೊಡುವಂತೆ ದಲಿತ ಕುಟುಂಬದ ಮನವಿ

ಪ್ರಭಾವಿಗಳಿಂದ ಕಿರುಕುಳ: ಆರೋಪ

ಮೈಸೂರು, ಸೆ.22: ನಗರದ ವಿಜಯನಗರ ಬಡಾವಣೆಯಲ್ಲಿರುವ ನಮಗೆ ಸೇರಿದ ಕೋಟ್ಯಂತರ ಬೆಲೆ ಬಾಳುವ 10 ಎಕರೆ ಜಮೀನನ್ನು ನಗರಪಾಲಿಕೆ ಅಧಿಕಾರಿಗಳು ಪೌತಿ ಖಾತೆ ಮಾಡಿ ಕೊಟ್ಟಿದ್ದರೂ ಕೆಲವು ಪ್ರಭಾವಿ ವ್ಯಕ್ತಿಗಳು ಈ ಜಾಗವನ್ನು ಕಬಳಿಸಬೇಕೆಂಬ ಉದ್ದೇಶದಿಂದ ತಮ್ಮ ಪ್ರಭಾವ ಬಳಸಿ ಖಾತೆಯನ್ನು ತಾತ್ಕಾಲಿಕವಾಗಿ ತಡೆಹಿಡಿಸಿ ದಲಿತ ಸಮುದಾಯದವರಾದ ನಮಗೆ ಕಿರುಕುಳ ನೀಡುತ್ತಿದ್ದಾರೆ ತೊಳಸಮ್ಮ ಕುಟುಂಬ ಅಲವತ್ತುಕೊಂಡಿದೆ.

ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ರವಿವಾರ ಸುದ್ದಿಗೋಷ್ಠಿ ನಡೆಸಿದ ತೊಳಸಮ್ಮ ಕುಟುಂಬ ತಮಗೆ ಆಗುತ್ತಿರುವ ಅನ್ಯಾಯದ ಕುರಿತು ನ್ಯಾಯ ದೊರಕಿಸಿಕೊಡುವಂತೆ ಜಿಲ್ಲಾಡಳಿತಕ್ಕೆ ಮನವಿ

ತೊಳಸಮ್ಗ ಪುತ್ರ ಸುರೇಶ್ ಮಾತನಾಡಿ, ಪರಿಶಿಷ್ಟ ಜಾತಿಗೆ ಸೇರಿದ ನಮ್ಮ ತಂದೆ ದಿ.ಜಿ.ರಾಮಯ್ಯ ಮತ್ತು ಅವರ ಸಹೋದರ ಸಂಬಂಧಿ ಪಿ.ತಿಮ್ಮಯ್ಯ ಅವರು ಕೃಷಿ ಉದ್ದೇಶಕ್ಕಾಗಿ ತಲಾ 10 ಎಕರೆ ಜಮೀನು ನೀಡುವಂತೆ ಅರ್ಜಿ ಸಲ್ಲಿಸಿದ್ದರು. ಅದರಂತೆ ಅಂದಿನ ತಹಶೀಲ್ದಾರ್ ಅವರು ನಮ್ಮ ತಂದೆ ಜಿ.ರಾಮಯ್ಯ ಮತ್ತು ಪಿ.ತಿಮ್ಮಯ್ಯ ಅವರ ಹೆಸರಿಗೆ 1963 ರಲ್ಲಿ ತಲಾ 10 ಎಕರೆ ಜಮೀನನ್ನು ಮೈಸೂರು ತಾಲೂಕು ಕಸಬಾ ಹೋಬಳಿ ಹಿನಕಲ್ ಗ್ರಾಮದ ಸರ್ವೇ ನಂ. 155 ರಲ್ಲಿ ದರಕಾಸ್ತು ಮೂಲಕ ಗ್ರ್ಯಾಂಟ್ ಮಾಡಿ ಕೊಟ್ಟರುತ್ತಾರೆ. ನಂತರ ಇದನ್ನು ಭೂಪರಿವರ್ತನೆ ಮಾಡಲಾಯಿತು. ಕಸಬಾ ಹೋಬಳಿಗೆ ಸೇರಿದ ಈ ಜಾಗ ನಗರಪಾಲಿಕೆ ವ್ಯಾಪ್ತಿಗೆ ಒಳಪಟ್ಟಿತು. ಆಗ ನಮ್ಮತಂದೆ ಜಿ.ರಾಮಯ್ಯ ಅವರು ನಗರಪಾಲಿಕೆಯಲ್ಲಿ ಖಾತೆ ಮಾಡಿಸಿಕೊಂಡು ನಮ್ಮ ಜಮೀನನ್ನು ಹಾಗೆ ಖಾಲಿ ಬಿಟ್ಟಿದ್ದರು. ಅವರು 2000



ದಲಿತರ ಜಮೀನು ಲಪಟಾಯಿಸಲು ಕೆ.ಶಿವರಾಮ್ ಯತ: ಸರಗರೂ ನಟರಾಜ್ ಆರೋಪ

ದಲಿತರಿಗೆ ಸೇರಿದ 10 ಎಕರೆ ಜಮೀನನ್ನು ಲಪಟಾಯಿಸಲು ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ರಾಜ್ಯಾಧ್ಯಕ್ಷ ಕೆ.ಶಿವರಾಮ್ ಯತ್ತಿಸುತ್ತಿದ್ದಾರೆ ಎಂದು ರೈತ ಮುಖಂಡ ಸರಗೂರು ನಟರಾಜ್ ಗಂಭೀರ ಆರೋಪ ಮಾಡಿದ್ದಾರೆ.

ದಲಿತ ಸಮುದಾಯದ ದಿವಂಗತ ಜಿ.ರಾಮಯ್ಯ ಅವರ ಕುಟುಂಬ 10 ಎಕರೆ ಜಮೀನನ್ನು ಹೊಂದಿದ್ದರೂ ಇನ್ನೂ ಕೂಲಿ ಕೆಲಸ ಮಾಡಿಕೊಂಡು ಬದುಕು ನಡೆಸುತ್ತಿದ್ದಾರೆ. ಜಿ.ರಾಮಯ್ಯ ಅವರಿಗೆ ಸೇರಬೇಕಾದ ಜಮೀನನು ಅವರ ಮಕ್ಕಳು ಪೌತಿ ಖಾತೆ ಮಾಡಿಸಿಕೊಂಡಿದ್ದಾರೆ. ಆದರೆ ಈ ವ್ಯಕ್ತಿ ಅಕ್ರಮವಾಗಿ ಜಮೀನು ಕಬಳಿಸಲು ಯತ್ತೆ ನಡೆಸುತ್ತಿದ್ದಾರೆ ಎಂದು ಆರೋಪ ಮಾಡಿ ಪತ್ರಿಕಾ

ಇಸವಿಯಲ್ಲಿ ನಿಧನರಾದರು.

ನಮಗೆ ಇದನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗದೆ ಎಂದು ನೊಂದು ನುಡಿದರು. ಹಾಗೆ ಬಿಟ್ಟಿದ್ದೆವು. 2007 ರಿಂದ ಮಕ್ಕಳಾದ ದುರುದ್ದೇಶ ಹೊಂದಿರುವ ವ್ಯಕ್ತಿಗಳು ಪರಿಶಿಷ್ಟ್ರ ರಾಜೇಶ್ ಉಪಸ್ಥಿತರಿದ್ದರು.

ಜಾತಿಗೆ ಸೇರಿದ ನಮ್ಮ ಜಮೀನನ್ನು ಲಪಟಾಯಿಸಲು ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ಹೊಂಚು ಹಾಕಿ ನಮಗೆ ಕಿರುಕುಳ ನೀಡುತ್ತಿದ್ದಾರೆ

ಸುದ್ದಿಗೋಷ್ಠಿಯಲ್ಲಿ ಜಿ.ರಾಮಯ್ಯ ಪತ್ತಿ ನಮ್ಮ ಹೆಸರಿಗೆ ಪೌತಿ ಖಾತೆ ಮಾಡಿಕೊಡುವಂತೆ ತೊಳಸಮ್ಮ, ಅವರ ಕುಟುಂಬದ ಎಲ್ಲ ಸದಸ್ಯರು, ನಗರಪಾಲಿಕೆಗೆ ಅಲೆದು ಸಾಕಾಗಿ ಈಗ ನಗರಪಾಲಿಕೆ ವಕೀಲರಾದ ಶ್ವಾಮ್ ಭಟ್, ಯೋಗೇಶ್, ಅಧಿಕಾರಿಗಳು ಖಾತೆ ಮಾಡಿಕೊಟ್ಟರುತ್ತಾರೆ. ಈ ಪಿ.ತಿಮ್ಮಯ್ಯ, ರೈತ ಮುಖಂಡ ಸರಗೂರು ಜಾಗದ ಮೇಲೆ ಕಣ್ಣಿಟ್ಟಿರುವ ಕೆಲವು ರಾಜಕೀಯ ನಟರಾಜ್, ದಲಿತ ವಾಯ್ಸ್ ಸಂಘಟನೆಯ ಎಸ್.

'ಮೌನ ರತಗಳ ಮಹಾ ರತ ಮೋದಿ'

ಬೆಂಗಳೂರು, ಸೆ.22: 'ಬಿಜೆಪಿಯಲ್ಲಿ ಮನಿರತ್ನ ಹಾಗೂ ಮೌನ ರತ್ನ ಎಂಬ ಎರಡು ರೀತಿಯ ರತ್ನಗಳಿದ್ದಾರೆ. ಈ ಮೌನ ರತ್ನಗಳ ಮಹಾ ರತ್ತವೇ ನರೇಂದ್ರ ಮೋದಿಯವರು' ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ

ರವಿವಾರ ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, 'ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪರ ಹಗರಣದ ಬಗ್ಗೆ ಅಕ್ರಮ ಡಿನೋಟಿಫಿಕೇಷನ್ ಬಗ್ಗೆ ಮೌನ, ಬಿಎಸ್ವೈ ವಿರುದ್ಧದ ಪೊಕ್ನೊ ಪ್ರಕರಣ ಬಗ್ಗೆ ಮೌನ ವಹಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ದಲಿತರು ಮತ್ತು ಮಹಿಳೆಯರ ಮೇಲೆ ಶಾಸಕ ಮುನಿರತ್ನ ದೌರ್ಜನ್ಯದ ಬಗ್ಗೆ ಮೌನ, ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಮಹಿಳೆಯರ ಮೇಲೆ ಎಸಗಿದ ದೌರ್ಜನ್ಯಗಳ ಬಗ್ಗೆ ಮೌನವಹಿಸಿ ಮೌನರತ್ತರಾಗಿದ್ದಾರೆ ಎಂದು ಅವರು ದೂರಿದ್ದಾರೆ.

ಬಿಜೆಪಿಗರು ಕೋವಿಡ್ ನಿಂದ ಮೃತರಾದವರ ಮೇಲೂ ಹಣ ಮಾಡಿದ್ದಾರೆ. ಸರಕಾರಿ ಹುದ್ದೆಗಳ ನೇಮಕಾತಿಯಲ್ಲಿ ಹಣ ವಮಾಡಿದ್ದಾರೆ. ಅಧಿಕಾರವಿದ್ದಾಗ 'ಮನಿರತ್ನ' ರಾಗಿದ್ದವರು, ಈಗ ತಮ್ಮ ಹಗರಣಗಳ ಬಗ್ಗೆ 'ಮೌನ ರತ್ನ' ರಾಗಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಲೇವಡಿ ಮಾಡಿದ್ದಾರೆ.

ಸೊಪ್ಪು ಸೇವಿಸಿ 12 ಮೇಕೆಗಳ ಸಾವು

ಚಾಮರಾಜನಗರ, ಸೆ.22: ವಿಷಪೂರಿತ ಸೊಪ್ಪು ಸೇವಿಸಿ 12ಮೇಕೆಗಳು ಸಾವನ್ರಪ್ರಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಟಗರಪುರ ಮೋಳೆ ಗ್ರಾಮದಲ್ಲಿ ನಡೆದಿರುವುದು ವರದಿಯಾಗಿದೆ.

ಕೊಳ್ಳೆಗಾಲ ತಾಲೂಕಿನ ಟಗರಪುರ ಗ್ರಾಮದ ಸೋಮಣ್ಣ ಹಾಗೂ ಶಾರದ ಎಂಬವರಿಗೆ ಸೇರಿದ ಮೇಕೆಗಳು ಸಾವನಪ್ರಿರುವುದರಿಂದ ಮೇಕೆ ಮಾಲಕರು ಆತಂಕ ಗೊಂಡಿದ್ದಾರೆ.

ಜೀವನೋಪಾಯಕ್ಕೆ ಮೇಕೆ ಸಾಕಣೆ ಮಾಡುತ್ತಿದ್ದ ಇವರು ರವಿವಾರ

ಮೇಕೆಗಳನ್ನು ಮೇಯಿಸಲು ತೆರಳಿದಾಗ, ವಿಷಪೂರಿತ ಸೋಪ್ಪು ತಿಂದ ಮೇಕೆಗಳು ಒಂದಾದರ ಮೇಲೆ ಒಂದರಂತೆ ಸಾವನ್ನಪ್ಪಿದೆ ಎನ್ನಲಾಗಿದೆ. ಆತಂಕದಲ್ಲಿ ಇರುವ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ

CHANGE OF NAME , CHAITRA PRASHANTH, aged 35 years, Resident of No. 36,

3rd Cross, Sampangirama Nagar, Wilson Garden, Bengaluru -560027, have changed my name to CHAITRA ESHWAR, Vide affidavit dated: 11.09.2024 before notary MAMATHA .N.K., Bengaluru.

CHANGE OF NAME

ಬೆಂಗಳೂರು, ಸೆ.22: ಹೈಕೋರ್ಟ್ ನ್ಯಾಯಾಧೀಶ ವೇದವ್ಯಾಸಾಚಾರ್ ಶ್ರೀಷಾನಂದ ಅವರು 'ಗೋರಿಪಾಳ್ಯ ಪ್ರದೇಶವನು ಪಾಕಿಸ್ತಾನಕ್ಕೆ ಹೋಲಿಸಿ' ಮಾತನಾಡಿರುವ ವೀಡಿಯೊ ವೈರಲ್ ಆಗಿದ್ದು, ಅವರ ಹೇಳಿಕೆಯನ್ನು ಖಂಡಿಸಿ 'ಗುಡ್ ಲೈಫ್ ವೆಲ್ಫೇರ್ ಫೌಂಡೇಶನ್' ವತಿಯಿಂದ ನಗರದ ಫೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಮಾತನಾಡಿದ ಗುಡ್ ಲೈಫ್ ವೆಲ್ಫ್ ಫೌಂಡೇಶನ್ ಅಧ್ಯಕ್ಷ ಸೈಯದ್

ನ್ನಾ.ವೇದವ್ಯಾಸಾಚಾರ್ ಹೇಳಿಕೆ ಖಂಡಿಸಿ ಪ್ರತಿಭಟನೆ

ವಹಾವದಿನ್, ಹೈಕೋರ್ಟ್ ನ್ಯಾಯಧೀಶ ಶ್ರೀಷಾನಂದ ಅವರು ಗೋರಿಪಾಳ್ಯ ಪಾಕಿಸ್ತಾನದಲ್ಲಿದೆ ಎಂದು ಹೇಳಿರುವುದರಿಂದ ನೋವುಂಟಾಗಿದೆ. ಸುಪ್ರೀಂ ಕೋರ್ಟ್ ಕೂಡ ನ್ಯಾಯಾಧೀಶರ ವಿರುದ್ಧ ಸ್ಥಯಂ ಪ್ರೇರಣೆಯಿಂದ ಕೇಸ್ ದಾಖಲು ಮಾಡಿ ಕೊಂಡಿದೆ. ಪದೇ ಪದೇ ಗೋರಿಪಾಳ್ಯ, ಪಾದರಾಯನಪುರ ಹೆಸರನ್ನು ಬಳಕೆ ಮಾಡಿ

ಕೊಂಡು ಸಮುದಾಯದ ನಿಂದನೆ ಮಾಡುತ್ತಿದ್ದಾರೆ. ಗೋರಿಪಾಳ್ಯದಲ್ಲಿ ಎಲ್ಲ ಜಾತಿ-ಧರ್ಮದವರು ಜೊತೆಯಾಗಿ ಜೀವನ ಮಾಡುತ್ತಿದ್ದೇವೆ ಎಂದು

ಸಫಾಯಿ ಕರ್ಮಚಾರಿ ಕಾವಲು ಸಮಿತಿಯ ವಿನೋದ ಕುಮಾರ್ ಮಾತನಾಡಿ, ನ್ಯಾಯಾಧೀಶರು ಹೇಳಿಕೆ ನೀಡುವ ಮೊದಲು ವಾಸ್ತವ ಸ್ಥಿತಿಗತಿಯ ಬಗ್ಗೆ ಯೋಚಿಸಬೇಕು ಎಂದರು.

CHANGE OF NAME

I, SUMAN, W/o. Krishnappa, Residing at No.78, Bananduru, Ittamadu (PO), Ramanagara Taluk & District, Pin-562109, Karnataka State, Today Camping at Bengaluru, have changed my name to B MANJULA, Vide affidavit dated: 21.09.2024 before notary S.I. BALAGURU, Bengaluru.

I, ARCHANA CHIDAMBARANATHAN I, YESHESWINI BABU, D/o CHIDAMBARANATHAN

R/at No.26/24, Near Saraswathi Nagar Marenahalli Vijayanagar, RAMAKRISHNAN (Father) and Bangalore -560040, have UMA VENKATESWARAN (Mother) resident changed my name to of No 202, Vishnudeep Apartments, 7th Main, Between 8th & 9th Cross, Malleswaram, YASHASWINI BABU, Bengaluru- 560003, have changed my name vide affidavit dated:21.09.2023 from ARCHANA CHIDAMBARANATHAN to before Notary K.V. Mani, ARCHANA NATHAN" vide affidavit dated: Bengaluru. 20/9/2024 Before Notary Jalandhara

Bangalore.

CHANGE OF NAME

, G. MOLLY, is legally wedded spouse of 1384546X Rank Ex Hav P VEMBULI, Residing at No. 140, 3rd Cross, Vinayaka Layout, Maragondanahalli, Krishnarajapura, Bengaluru-560036, have changed my name from G MOLLY to MOLLY V, Vide affidavit dated: 21.09.2024 before notary S. SAMUEL SOLOMON, Bengaluru.

CHANGE OF NAME I. RANGANATHA DODDA AGRAHARA MALLEGOWDA

Before Notary K.V.Mani

CHANGE OF NAME , ALLAH BAKASH, Residing at No

45, 1st Floor, 2nd Main, 5th Cross, Dinnur, R.T. Nagar, Bengaluru -560032, have changed my minor son's name from ABDUL ZUHER A to ABDUL KHADIR, vide affidavit dated: 21.09.2024 before notary MOHAMMED HUSSAIN, Bengaluru.

S/o Mallegowda/ Mallegowda Magoodu, R/at Dodda Agrahara,

Bukkapattana Hobli, Sira Taluk, Tumakuru- 572125, Campaning in Bangalore, have changed my name to RANGANATH DODDA vide affidavit dated: 20/9/2024 Bangalore.